

ತೀರ್ಥಹಳ್ಳಿಯ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ

ಸಿ.ಸಿ. 39/2019

ಫಿರ್ಯಾದುದಾರರು:

ವಿರುದ್ಧ

ಆರೋಪಿತರು

ಆಗುಂಬೆ ಪೊಲೀಸರು

ಮಹೇಶ ಕೆ.ಎಸ್

ದೋಷಾರೋಪಣೆ

ಶ್ರೀ ಎಸ್.ಎಸ್. ಭರತ್, ಎಂ.ಎ., ಎಲ್.ಎಲ್.ಎಂ., ಹೆಚ್ಚುವರಿ ವ್ಯವಹಾರ ನ್ಯಾಯಾಧೀಶರು ಮತ್ತು ಪ್ರಥಮದರ್ಜೆ ನ್ಯಾಯಿಕ ದಂಡಾಧಿಕಾರಿಗಳು, ತೀರ್ಥಹಳ್ಳಿ ಆದ ನಾನು

ನಿಮ್ಮ ಮೇಲೆ ದೋಷಾರೋಪಣೆ ಮಾಡುವುದು ಏನೆಂದರೆ,

ಆರೋಪಿ ಮಹೇಶ ಕೆ.ಎಸ್. ಆದ ನೀವು ದಿನಾಂಕ:30-04-2008 ರ ಸಾಲಿನಿಂದ 30-04-2017 ನೇ ಸಾಲಿನ ತನಕ ಹೊನ್ನೇತಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದು, ಠರಾವು ಪುಸ್ತಕಗಳು, ಸಂಘದ ಲೆಕ್ಕಪತ್ರಗಳ ಪುಸ್ತಕಗಳನ್ನು ನೀವೇ ನಿಮ್ಮ ಕಛೇರಿಯಲ್ಲಿ ಹೊಂದಿಕೊಂಡಿದ್ದು, ಮತ್ತು ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಉಳ್ಳವರಾಗಿದ್ದು, ಸಂಘಕ್ಕೆ ಸಂಬಂಧಪಟ್ಟ ನಗದನ್ನು ಸಹ ನಿಮ್ಮ ಕಛೇರಿಯಲ್ಲಿ ಇಟ್ಟುಕೊಂಡು ಕಾರ್ಯ ನಿರ್ವಹಿಸುವ ಜವಾಬ್ದಾರಿ ಉಳ್ಳವರಿದ್ದು, ನೀವು ಮತ್ತೊಬ್ಬರು ಆರೋಪಿ ಗಣೇಶರವರೊಂದಿಗೆ ಕೂಡಿಕೊಂಡು ನೀವು ರೂಪಾಯಿ 01 ಲಕ್ಷದ 50 ಸಾವಿರಗಳನ್ನು ದಿ:07-11-2012 ರ ದಿನಾಂಕಕ್ಕೆ ಸಂಬಂಧಪಟ್ಟಂತೆ ಡಿ.ಸಿ.ಸಿ ಬ್ಯಾಂಕಿನ ಚಾಲ್ತಿ ಖಾತೆಗೆ ಖರ್ಚು/ಜಮೆ ಎಂಬುದಾಗಿ ತೋರಿಸಿದ್ದು, ಸದರಿ ಜಮಾಗೆ ಸಂಬಂಧಪಟ್ಟಂತಹ ಚಲನ್ ನ್ನು ಇರಿಸಿರುವುದಿಲ್ಲ ಮತ್ತು ಸಾಲ ಮನ್ನಾ ಬಡ್ಡಿ ಬಾಬು ರೂಪಾಯಿ 01,50,606/- ಗಳನ್ನು ಜಮೆ ಎಂಬುದಾಗಿ ಸದರಿ ದಿನಾಂಕಕ್ಕೆ ಸಂಬಂಧಪಟ್ಟಂತೆ ತೋರಿಸಿದ್ದು, ಚಲನ್ ಇರಿಸಿಕೊಂಡಿರುವುದಿಲ್ಲ ಮತ್ತು ಮುಂದುವರಿದು ದಿನಾಂಕ:02-03-2013 ರಂದು ನಗದು ಪುಸ್ತಕದಲ್ಲಿ ರೂ.56,500/- ಗಳನ್ನು ಶ್ರೀಮತಿ ಶಕುಂತಲಾ ಎಂಬುವವರ ಖಾತೆಗೆ ಜಮೆ ಮಾಡಿರುವುದಾಗಿ ತಿಳಿಸಿದ್ದು, ಸದರಿ ಜಮೆಗೆ ಸಂಬಂಧಪಟ್ಟ ವೋಚರ್ ಇರಿಸಿಕೊಂಡಿರುವುದಿಲ್ಲ ಮತ್ತು ದಿನಾಂಕ 31-03-2023 ರ ದಿನಾಂಕಕ್ಕೆ ಸಂಬಂಧಪಟ್ಟಂತೆ ನಗದು ಪುಸ್ತಕದಲ್ಲಿ ಡಿವಿಡೆಂಟ್ ಬಾಬು ಪಾವತಿ ಎಂದು ತೋರಿಸಿದ್ದು, ಅದರ ಮೊತ್ತ ರೂ.24,362/- ಗಳುಎಂಬುದಾಗಿ

ತೋರಿಸಿದ್ದು, ಸದರಿ ವಿಚಾರದ ಜಮೆ ವೋಚರ್ ಮತ್ತು ಇತರೆ ದಾಖಲೆಗಳನ್ನು ಇರಿಸಿರುವುದಿಲ್ಲ. ಆದುದರಿಂದ ನೀವು ಇನ್ನೊಬ್ಬ ಆರೋಪಿ ಎನ್.ಆರ್. ಗಣೇಶ್ ರವರೊಂದಿಗೆ ಸೇರಿಕೊಂಡು ಸಂಘಕ್ಕೆ ಸಂಬಂಧಪಟ್ಟ ರೂ.03,81,468/- ಗಳನ್ನು, ಸದರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಸಂಘದ ಲೆಕ್ಕಪತ್ರಗಳು, ರರಾವು ಪುಸ್ತಕಗಳು ಮತ್ತು ಸಂಘದ ಹಣದ ಮೇಲೆ ಪ್ರಭುತ್ವ ಹೊಂದಿಕೊಂಡು, ನೀವು ಅಪ್ರಮಾಣಿಕವಾಗಿ ನಿಮ್ಮ ಮೇಲೆ ಇರಿಸಿದ್ದ ನಂಬಿಕೆಯನ್ನು ಕಳೆದುಕೊಂಡು ಮತ್ತು ಸದರಿ ಮೊತ್ತದ ಹಣವನ್ನು ದುರುಪಯೋಗಪಡಿಸಿಕೊಂಡು, ನೀವು ಭಾರತೀಯ ದಂಡ ಸಂಹಿತೆ ಕಲಂ 408 ರ ಪ್ರಕಾರ ಶಿಕ್ಷಾರ್ಹ ಅಪರಾಧ ಎಸಗಿರುತ್ತೀರ ಎಂದು ಈ ಮೂಲಕ ದೋಷಾರೋಪಣೆ ಮಾಡುತ್ತಿದ್ದೇನೆ. ಇದಕ್ಕೆ ನೀವೇನು ಹೇಳುವಿರಿ ?

ಉತ್ತರ: ಆರೋಪಿ ರವರು:

ಮೇಲೆ ಹೇಳಿದ ಪ್ರಕಾರವಾಗಿ, ಮೇಲೆ ಹೇಳಿದ ದಿನಾಂಕಗಳ ಅವಧಿಯ ನಿಮ್ಮ ಅಧಿಕಾರಾವಧಿಯಲ್ಲಿ ನೀವು ಸದರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ, ಸಂಬಂಧಪಟ್ಟವರಿಂದ ಮೇಲೆ ಹೇಳಿದ ಮೊತ್ತದ ಹಣವನ್ನು ಸಂಘದ ಹೆಸರಿನಲ್ಲಿ ಪಡೆದುಕೊಂಡು, ಅದನ್ನು ಸಂಘಕ್ಕೆ ವಿನಿಯೋಗ ಮಾಡದೇ, ದಾಖಲೆಗಳಲ್ಲಿ, ಲೆಕ್ಕಪುಸ್ತಕಗಳಲ್ಲಿ ಕೇವಲ ಆಧಾರರಹಿತವಾಗಿ ಅಧಿಕಾರ ಬಳಸಿಕೊಂಡು ವಿನಾಕಾರಣ ಖರ್ಚುಗಳನ್ನು ತೋರಿಸಿ ಸಂಘಕ್ಕೆ ಅಪ್ರಮಾಣಿಕವಾಗಿ ಮತ್ತು ಮೋಸದಿಂದ ನಷ್ಟವಂಟುಮಾಡಿರುತ್ತೀರಿ. ಆದುದರಿಂದ ನಿಮ್ಮ ಕೃತ್ಯವು ಭಾರತೀಯ ದಂಡ ಸಂಹಿತೆ ಕಲಂ 420 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಸಗಿರುತ್ತೀರ ಎಂದು ಈ ಮೂಲಕ ದೋಷಾರೋಪಣೆ ಮಾಡುತ್ತಿದ್ದೇನೆ. ಇದಕ್ಕೆ ನೀವೇನು ಹೇಳುವಿರಿ ?

ಉತ್ತರ: ಆರೋಪಿ ರವರು:

ಮೇಲೆ ಹೇಳಿದ ಪ್ರಕಾರವಾಗಿ, ಮೇಲೆ ಹೇಳಿದ ಅಧಿಕಾರಿ ಇದ್ದು, ನೀವು ಯಾವುದೇ ಆಧಾರವಿಲ್ಲದೇ ಮೇಲೆ ಹೇಳಿದಂತೆ ಖರ್ಚುಗಳನ್ನು ಸಂಘದ ಲೆಕ್ಕಪುಸ್ತಕಗಳಲ್ಲಿ ಮೇಲೆ ಹೇಳಿದ ಮೊತ್ತಗಳಿಗೆ ಸಂಬಂಧಪಟ್ಟಂತೆ ಯಾವುದೇ ಆಧಾರವಾಗಿ ಯಾವುದೇ ದಾಖಲೆಗಳನ್ನು ಸದರಿ ಲೆಕ್ಕ ಪುಸ್ತಕಗಳಲ್ಲಿ ನಮೂದು ಮಾಡಿ ಸಂಘಕ್ಕೆ ಲುಕ್ಸಾನು ಮಾಡಲೆಂದೇ ಸದರಿ ತಪ್ಪು ಮಾಹಿತಿಗಳನ್ನು ಸಂಬಂಧಪಟ್ಟ ಲೆಕ್ಕ ಪುಸ್ತಕಗಳಲ್ಲಿ ನಮೂದು ಮಾಡಿ ಸಂಘಕ್ಕೆ ಮೋಸ ಮಾಡುವ ಉದ್ದೇಶದಿಂದಲೇ ಸದರಿ ಲೆಕ್ಕ ಪುಸ್ತಕ ದಾಖಲೆಗಳನ್ನು ಸುಳ್ಳು ಮಾಹಿತಿಯೊಂದಿಗೆ ತಯಾರು ಮಾಡಿದ್ದು, ಆ ಮುಖಾಂತರ ನೀವು ಭಾರತೀಯ ದಂಡ ಸಂಹಿತೆ ಕಲಂ 465 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಸಗಿರುತ್ತೀರಿ ಎಂದು ಈ ಮೂಲಕ ದೋಷಾರೋಪಣೆ ಮಾಡುತ್ತಿದ್ದೇನೆ. ಇದಕ್ಕೆ ನೀವೇನು ಹೇಳುವಿರಿ ?

ಉತ್ತರ: ಆರೋಪಿ ರವರು:

ಮೇಲೆ ಹೇಳಿದ ಪ್ರಕಾರವಾಗಿ, ಮೇಲೆ ಹೇಳಿದ ಅಧಿಕಾರಿ ಇದ್ದು, ನೀವು ಯಾವುದೇ ಆಧಾರವಿಲ್ಲದೇ ಮೇಲೆ ಹೇಳಿದಂತೆ ಖರ್ಚುಗಳನ್ನು ಸಂಘದ ಲೆಕ್ಕಪುಸ್ತಕಗಳಲ್ಲಿ ಮೇಲೆ ಹೇಳಿದ ಮೊತ್ತಗಳಿಗೆ ಸಂಬಂಧಪಟ್ಟಂತೆ ಯಾವುದೇ ಆಧಾರವಾಗಿ ಯಾವುದೇ ದಾಖಲೆಗಳನ್ನು ಸದರಿ ಲೆಕ್ಕ ಪುಸ್ತಕಗಳಲ್ಲಿ ನಮೂದು ಮಾಡಿ ಸಂಘಕ್ಕೆ ಲುಕ್ಸಾನು ಮಾಡಲೆಂದೇ ಸದರಿ ತಪ್ಪು ಮಾಹಿತಿಗಳನ್ನು ಸಂಬಂಧಪಟ್ಟ ಲೆಕ್ಕ ಪುಸ್ತಕಗಳಲ್ಲಿ ನಮೂದು ಮಾಡಿ ಸಂಘಕ್ಕೆ ಮೋಸ ಮಾಡುವ ಉದ್ದೇಶದಿಂದಲೇ ಸದರಿ ಲೆಕ್ಕ ಪುಸ್ತಕ ದಾಖಲೆಗಳನ್ನು ಸುಳ್ಳು ಮಾಹಿತಿಯೊಂದಿಗೆ ತಯಾರು ಮಾಡಿದ್ದು, ನೀವು ಸದರಿ ಸುಳ್ಳು ದಾಖಲೆಗಳನ್ನು ನೀವು ಅಧಿಕಾರಿಯಾಗಿದ್ದ ಸಂಸ್ಥೆಗೆ ಮೋಸ ಮಾಡಲೆಂದೇ ತಯಾರಿಸಿದ್ದು, ಯಾವುದೇ ಆಧಾರವಿಲ್ಲದೇ ಲೆಕ್ಕಪತ್ರಗಳನ್ನು ತಯಾರು ಸಹ ಮಾಡಿದ್ದು, ಆ ಮುಖಾಂತರ ನೀವು ಭಾರತೀಯ ದಂಡ ಸಂಹಿತೆ ಕಲಂ 468 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಸಗಿರುತ್ತೀರಿ ಎಂದು ಈ ಮೂಲಕ ದೋಷಾರೋಪಣೆ ಮಾಡುತ್ತಿದ್ದೇನೆ. ಇದಕ್ಕೆ ನೀವೇನು ಹೇಳುವಿರಿ ?

ಉತ್ತರ: ಆರೋಪಿ ರವರು:

ಮೇಲೆ ಹೇಳಿದ ಪ್ರಕಾರವಾಗಿ, ಮೇಲೆ ಹೇಳಿದ ಅಧಿಕಾರಿ ಇದ್ದು, ನೀವು ಯಾವುದೇ ಆಧಾರವಿಲ್ಲದೇ ಮೇಲೆ ಹೇಳಿದಂತೆ ಖರ್ಚುಗಳನ್ನು ಸಂಘದ ಲೆಕ್ಕಪುಸ್ತಕಗಳಲ್ಲಿ ಮೇಲೆ ಹೇಳಿದ ಮೊತ್ತಗಳಿಗೆ ಸಂಬಂಧಪಟ್ಟಂತೆ ಯಾವುದೇ ಆಧಾರವಾಗಿ ಯಾವುದೇ ದಾಖಲೆಗಳನ್ನು ಸದರಿ ಲೆಕ್ಕ ಪುಸ್ತಕಗಳಲ್ಲಿ ನಮೂದು ಮಾಡಿ ಸಂಘಕ್ಕೆ ಲುಕ್ಕಾನು ಮಾಡಲೆಂದೇ ಸದರಿ ತಪ್ಪು ಮಾಹಿತಿಗಳನ್ನು ಸಂಬಂಧಪಟ್ಟ ಲೆಕ್ಕ ಪುಸ್ತಕಗಳಲ್ಲಿ ನಮೂದು ಮಾಡಿ ಸಂಘಕ್ಕೆ ಮೋಸ ಮಾಡುವ ಉದ್ದೇಶದಿಂದಲೇ ಸದರಿ ಲೆಕ್ಕ ಪುಸ್ತಕ ದಾಖಲೆಗಳನ್ನು ಸುಳ್ಳು ಮಾಹಿತಿಯೊಂದಿಗೆ ತಯಾರು ಮಾಡಿದ್ದು, ನೀವು ಸದರಿ ಸುಳ್ಳು ದಾಖಲೆಗಳನ್ನು ನೀವು ಅಧಿಕಾರಿಯಾಗಿದ್ದ ಸಂಸ್ಥೆಗೆ ಮೋಸ ಮಾಡಲೆಂದೇ ತಯಾರಿಸಿದ್ದು, ಯಾವುದೇ ಆಧಾರವಿಲ್ಲದೇ ಲೆಕ್ಕಪತ್ರಗಳನ್ನು ತಯಾರು ಸಹ ಮಾಡಿದ್ದು, ಸದರಿ ಸುಳ್ಳುಗಳಿಂದ ಕೂಡಿದ್ದ ಸದರಿ ದಾಖಲೆ-ಲೆಕ್ಕಪತ್ರಗಳನ್ನು ಕಾನೂನು ಸಮ್ಮತ ದಾಖಲೆಗಳಾಗಿಯೇ, ಬಿಂಬಿಸಿದ್ದು ಮತ್ತು ಲೆಕ್ಕಪತ್ರಗಳ ಪರಿಶೋಧನೆಯ ಸಮಯದಲ್ಲಿ ಅವುಗಳನ್ನು ಕಾನೂನು ಸಮ್ಮತ ದಾಖಲೆಗಳಾಗಿ ಉಪಯೋಗಿಸಿದ್ದು, ಆ ಮುಖಾಂತರ ನೀವು ಭಾರತೀಯ ದಂಡ ಸಂಹಿತೆ ಕಲಂ 471 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಸಗಿರುತ್ತೀರಿ ಎಂದು ಈ ಮೂಲಕ ದೋಷಾರೋಪಣೆ ಮಾಡುತ್ತಿದ್ದೇನೆ. ಇದಕ್ಕೆ ನೀವೇನು ಹೇಳುವಿರಿ ?

ಉತ್ತರ: ಆರೋಪಿ ರವರು:

ಮೇಲೆ ಹೇಳಿದ ಪ್ರಕಾರವಾಗಿ, ಮೇಲೆ ಹೇಳಿದ ಅಧಿಕಾರಿ ಇದ್ದು, ನೀವು ಯಾವುದೇ ಆಧಾರವಿಲ್ಲದೇ ಮೇಲೆ ಹೇಳಿದಂತೆ ಖರ್ಚುಗಳನ್ನು ಸಂಘದ ಲೆಕ್ಕಪುಸ್ತಕಗಳಲ್ಲಿ ಮೇಲೆ ಹೇಳಿದ ಮೊತ್ತಗಳಿಗೆ ಸಂಬಂಧಪಟ್ಟಂತೆ ಯಾವುದೇ ಆಧಾರವಾಗಿ ಯಾವುದೇ ದಾಖಲೆಗಳನ್ನು ಸದರಿ ಲೆಕ್ಕ ಪುಸ್ತಕಗಳಲ್ಲಿ ನಮೂದು ಮಾಡಿ ಸಂಘಕ್ಕೆ ಲುಕ್ಕಾನು ಮಾಡಲೆಂದೇ ಸದರಿ ತಪ್ಪು ಮಾಹಿತಿಗಳನ್ನು ಸಂಬಂಧಪಟ್ಟ ಲೆಕ್ಕ ಪುಸ್ತಕಗಳಲ್ಲಿ ನಮೂದು ಮಾಡಿ ಸಂಘಕ್ಕೆ ಮೋಸ ಮಾಡುವ ಉದ್ದೇಶದಿಂದಲೇ ಸದರಿ ಲೆಕ್ಕ ಪುಸ್ತಕ ದಾಖಲೆಗಳನ್ನು ಸುಳ್ಳು ಮಾಹಿತಿಯೊಂದಿಗೆ ತಯಾರು ಮಾಡಿದ್ದು, ನೀವು ಸದರಿ ಸುಳ್ಳು ದಾಖಲೆಗಳನ್ನು ನೀವು ಅಧಿಕಾರಿಯಾಗಿದ್ದ ಸಂಸ್ಥೆಗೆ ಮೋಸ ಮಾಡಲೆಂದೇ ತಯಾರಿಸಿದ್ದು, ಯಾವುದೇ ಆಧಾರವಿಲ್ಲದೇ ಲೆಕ್ಕಪತ್ರಗಳನ್ನು ತಯಾರು ಸಹ ಮಾಡಿದ್ದು, ಸದರಿ ಸುಳ್ಳುಗಳಿಂದ ಕೂಡಿದ್ದ ಸದರಿ ದಾಖಲೆ-ಲೆಕ್ಕಪತ್ರಗಳನ್ನು ಕಾನೂನು

ಸವೃತ ದಾಖಲೆಗಳಾಗಿಯೇ, ಬಿಂಬಿಸಿದ್ದು ಮತ್ತು ಲೆಕ್ಕಪತ್ರಗಳ ಪರಿಶೋಧನೆಯ ಸಮಯದಲ್ಲಿ ಅವುಗಳನ್ನು ಕಾನೂನು ಸವೃತ ದಾಖಲೆಗಳಾಗಿ ಉಪಯೋಗಿಸಿದ್ದು, ಅಲ್ಲದೇ ನೀವು ತಪ್ಪು ಲೆಕ್ಕಪತ್ರಗಳನ್ನು ಹೊಂದಿಕೊಂಡು ಅವುಗಳಲ್ಲಿ ಮೇಲೆ ಹೇಳಿದಂತೆ ನಮೂದು ಮಾಡಿರುವ ಮೊತ್ತದ ಹಣವನ್ನು ನಿಮ್ಮ ಸ್ವಂತ ಕಾರಣಗಳಿಗಾಗಿ ನೀವು ಉಪಯೋಗಿಸಿಕೊಂಡಿದ್ದು, ಆ ಮುಖಾಂತರ ತಪ್ಪು ಲೆಕ್ಕ ಪತ್ರಗಳನ್ನು ಮತ್ತು ಕಾನೂನು ಬಾಹಿರ ಲೆಕ್ಕ ಪತ್ರಗಳನ್ನು ಮೇಲೆ ಹೇಳಿದಂತೆ ತಯಾರಿಸಿದ್ದು, ನೀವು ಭಾರತೀಯ ದಂಡ ಸಂಹಿತೆ ಕಲಂ 477(ಎ) ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಸಗಿರುತ್ತೀರಿ ಎಂದು ಈ ಮೂಲಕ ದೋಷಾರೋಪಣೆ ಮಾಡುತ್ತಿದ್ದೇನೆ. ಇದಕ್ಕೆ ನೀವೇನು ಹೇಳುವಿರಿ ?

ಉತ್ತರ: ಆರೋಪಿ ರವರು:

ಮೇಲೆ ಹೇಳಿದ ಕಾರಣಗಳಿಗಾಗಿ ನೀವು ಈ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡತಕ್ಕದ್ದು.
ದಿ:07-12-2023.

(ಎಸ್.ಎಸ್. ಭರತ್)
ಹಿರಿಯ ಸಿವಿಲ್ ನ್ಯಾಯಾಧೀಶರು,
ತೀರ್ಥಹಳ್ಳಿ